



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೨೧, ಜನವರಿ, ೨೦೨೫ (ಮಾಘ ಮಾಸ, ೦೧, ಶಕವರ್ಷ, ೧೯೪೬) BENGALURU, TUESDAY, 21, JANUARY, 2025 (MAGHA MASA, 01, SHAKAVARSHA, 1946)	ನಂ. ೪೮ No. 48
-----------------------	---	------------------

ಕರ್ನಾಟಕ ಸರ್ಕಾರ

ಕಡತ ಸಂಖ್ಯೆ: ನಅಇ 307 ಎಂಎಲ್‌ಆರ್ 2024(e)

ಕರ್ನಾಟಕ ಸರ್ಕಾರ ಸಚಿವಾಲಯ,

ವಿಕಾಸ ಸೌಧ,

ಬೆಂಗಳೂರು, ದಿನಾಂಕ: 21/01/2025.

ಅಧಿಸೂಚನೆ

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ ಸೆಕ್ಷನ್-3, 4, 500 ಮತ್ತು 503 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನತೆವೆತ್ತ ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ ಅಂದರೆ:

1. ಅಂಥ ಪ್ರದೇಶದ ಜನಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆಯಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಮೂರು ಸಾವಿರ ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಆರು ಕೋಟಿ ರೂಪಾಯಿಗಳು ಅಥವಾ ವಾರ್ಷಿಕ ತಲಾ ಒಬ್ಬನಿಗೆ ಎರಡು ನೂರು ರೂಪಾಯಿಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು;
4. ಅಂಥ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು.

ಶೆಡ್ಯೂಲ್-ಬಿ ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಶೆಡ್ಯೂಲ್-ಎ ರಲ್ಲಿನ ಹಾಸನ ಜಿಲ್ಲೆಯ "ಹಾಸನ ನಗರಸಭೆ ಪ್ರದೇಶ" ವನ್ನು ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆಡಳಿತಾತ್ಮಕ ದೃಷ್ಟಿಯಿಂದ "ದೊಡ್ಡ ನಗರ ಪ್ರದೇಶ" ಎಂದು ಉದ್ಘೋಷಿಸಿ, ಸದರಿ ದೊಡ್ಡ ನಗರ ಪ್ರದೇಶವನ್ನು "ಹಾಸನ ಮಹಾನಗರ ಪಾಲಿಕೆ" ಎಂದು ಸಹ ಪದನಾಮೀಕರಿಸಲು ಹಾಗೂ ಸದರಿ ದೊಡ್ಡ ನಗರ ಪ್ರದೇಶಕ್ಕೆ "ಮಹಾನಗರ ಪಾಲಿಕೆ" ಯನ್ನು ಸ್ಥಾಪಿಸಲು ಉದ್ದೇಶಿಸಿರುತ್ತಾರೆ.

ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ/ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣಸಹಿತವಾಗಿ

ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು ಇವರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ನಿಗದಿತ ಸಮಯದಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಟಿ ಮಂಜುನಾಥ)
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಕಡತ ಸಂಖ್ಯೆ: ನಅಇ 307 ಎಂಎಲ್‌ಆರ್ 2024(e)

ಶೆಡ್ಯೂಲ್ - ಎ

ಜಿಲ್ಲೆ	ಮೇಲ್ದರ್ಜೆಗೇರಿಸಲಾಗುವ ಸ್ಥಳೀಯ ಸಂಸ್ಥೆ ಹೆಸರು	ಸೇರ್ಪಡೆಗೊಳಿಸಲಾಗುವ ಪ್ರದೇಶಗಳು	ಒಟ್ಟು ಪ್ರದೇಶ
ಹಾಸನ	ಹಾಸನ ನಗರಸಭೆ	1. ಹಾಲಿ ಹಾಸನ ನಗರಸಭೆ 2. ತಟ್ಟೇಕೆರೆ ಗ್ರಾಮ ಪಂಚಾಯಿತಿಯ ಹುಲ್ಲೇನಹಳ್ಳಿ, ತಟ್ಟೇಕೆರೆ, ಎಸ್ ತಟ್ಟೇಕೆರೆ, 3. ಹನುಮಂತಪುರ ಗ್ರಾಮ ಪಂಚಾಯಿತಿಯ ಕೊಕ್ಕನಗಟ್ಟ 4. ಭುವನಹಳ್ಳಿ ಗ್ರಾಮ ಪಂಚಾಯಿತಿಯ ಬುಸ್ತೇನಹಳ್ಳಿ 5. ದೊಡ್ಡಗೇಣಿಗರೆ ಗ್ರಾಮ ಪಂಚಾಯಿತಿಯ ಕಸ್ತೂರವಳ್ಳಿ, ಕೆಂಚಟ್ಟಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ 6. ಬಿ ಕಾಟೇಹಳ್ಳಿ ಗ್ರಾಮ ಪಂಚಾಯಿತಿಯ ದೊಡ್ಡಪುರ 7. ಹೂವಿನಹಳ್ಳಿ ಕಾವಲ್ ಗ್ರಾಮ ಪಂಚಾಯಿತಿಯ ಉದ್ಗೂರು.	66.12 ಚದರ ಕಿ.ಮೀ.

ಷೆಡ್ಯೂಲ್ - ಬಿ

ಹಾಸನ ನಗರದ ಉದ್ದೇಶಿತ ನಗರಸಭಾ ಗಡಿಯು ಹಾಸನ, ಉದ್ಗೂರು, ಹಂದಿನಕೆರೆ, ಗ್ರಾಮದ ಗಡಿಗಳು ಕೂಡುವ ಹಾಸನ ಬೇಲೂರು ರಾಜ್ಯ ಹೆದ್ದಾರಿಯಲ್ಲಿ ಪ್ರಾರಂಭಗೊಂಡು ನಂತರ ಅಲ್ಲಿಂದ ಪೂರ್ವಾಭಿಮುಖವಾಗಿ ಹಾಸನ ಗ್ರಾಮದ ಗಡಿ ಅಂಚಿನಲ್ಲಿಯೇ ಸರ್ವೆ ನಂ. 558, 465, 461, 459ನ್ನು ಒಳಗೊಂಡು ಸರ್ವೆ ನಂ. 459ರ ಈಶಾನ್ಯ ಬಿಂದುವಾದ. ಹುಣಸಿನಕೆರೆ ಗಡಿ ಅಂಚಿಗೆ ಬಂದು ತಲುಪುತ್ತದೆ. ಅಲ್ಲಿಂದ ಉತ್ತರಾಭಿಮುಖವಾಗಿ ಸಾಗಿ ಹುಣಸಿನಕೆರೆ ಅಂಚಿನಲ್ಲಿಯೇ ಮುಂದುವರೆದು ತಮ್ಮಾಪುರ ಗ್ರಾಮದ ಸರ್ವೆ ನಂ. 67ರ ಉತ್ತರ ಬಿಂದುವನ್ನು ತಲುಪಿ ಹಾಗೆಯೇ ಉತ್ತರಾಭಿ ಮುಖವಾಗಿ ಮುಂದುವರೆದು ಸರ್ವೆ ನಂ. 69ರ ಪಶ್ಚಿಮ ಅಂಚಿನಲ್ಲಿಯೇ ಸಾಗಿ ಹೂವಿನಹಳ್ಳಿ, ತದ್ಲಾಪುರ ಉದ್ಗೂರು ಚಿಕ್ಕಕೊಂಡಗುಳ ಗ್ರಾಮಗಳ ಗಡಿಗಳು ಕೂಡುವ ಬಿಂದುವಾದ ಚಿಕ್ಕಕೊಂಡಗುಳ ಗ್ರಾಮದ ಸರ್ವೆ ನಂ. 148ರ ವಾಯುವ್ಯ ಬಿಂದುಗೆ ಬಂದು ಸೇರುತ್ತದೆ. ಅಲ್ಲಿಂದ ಈಶಾನ್ಯಾಭಿಮುಖವಾಗಿ ಚಿಕ್ಕಕೊಂಡಗುಳ ಅಡಿ ಅಂಚಿನಲ್ಲಿಯೇ ಸರ್ವೆ ನಂ. 148, 151, 152, 25, 26, 28, 29, 30ನ್ನು ಒಳಗೊಂಡು ಮಾವಿನಹಳ್ಳಿ ಚಿಕ್ಕಕೊಂಡಗುಳ, ತೇಜೂರು ಗ್ರಾಮದ ಗಡಿಗಳು ಕೂಡುವ ಸರ್ವೆ ನಂ 32ರ ನೈರುತ್ತರ ಬಿಂದುವನ್ನು ತಲುಪುತ್ತದೆ. ನಂತರ ಉತ್ತರಾಭಿಮುಖವಾಗಿ ಮಾವಿನಹಳ್ಳಿ ಗಡಿ ಅಂಚಿನಲ್ಲಿಯೇ ಸರ್ವೆ ನಂ. 32, 35, 7, 8, 9, 10, 11ನ್ನು ಒಳಗೊಂಡು ತೇಜೂರು ಗ್ಯಾರಳಿ, ಮಾವಿನಹಳ್ಳಿ, ಗಡಿಗಳು ಕೂಡುವ ಸರ್ವೆ ನಂ. 11ರ ವಾಯುವ್ಯ ಬಿಂದುವನ್ನು ತಲುಪುತ್ತದೆ. ನಂತರ ಪೂರ್ವಾಭಿಮುಖವಾಗಿ ಮಾವಿನಹಳ್ಳಿ ಗ್ರಾಮದ ಉತ್ತರ ಗಡಿಯಲ್ಲಿನ ಸರ್ವೆ ನಂ. 12, 5, 13, 14ನ್ನು ಒಳಗೊಂಡು ಸರ್ವೆ ನಂ. 14ರ ಈಶಾನ್ಯ ಬಿಂದುವಾದ ಮಾವಿನಹಳ್ಳಿ, ಹರಳಹಳ್ಳಿ, ಗ್ಯಾರಳಿ ಗ್ರಾಮದ ಗಡಿಗಳು ಕೂಡುವ ಸ್ಥಳವಾದ ಹಳೇಬೀಡು ಹಾಸನದ ರಾಜ್ಯ ಹೆದ್ದಾರಿ ತಲುಪುತ್ತದೆ. ನಂತರ ಉತ್ತರಾಭಿಮುಖವಾಗಿ ಹರಳಹಳ್ಳಿ ಗ್ರಾಮದ ಗಡಿಯಲ್ಲಿ ಸರ್ವೆ ನಂ. 61ರ ಗಡಿ ಅಂಚಿನಲ್ಲಿ ರಾಜ್ಯ ಹೆದ್ದಾರಿ ರಸ್ತೆಯನ್ನು ಭೇದಿಸಿಕೊಂಡು ಪೂರ್ವಾಭಿಮುಖವಾಗಿ ಹರಳಹಳ್ಳಿ ಗ್ರಾಮದ ಗಡಿಯಲ್ಲಿ ಸರ್ವೆ ನಂ. 61, 13, 15, 6, 16, 20 ನ್ನು ಒಳಗೊಂಡು ಹರಳಹಳ್ಳಿ, ಚಿಕ್ಕಹೊನ್ನೇನಹಳ್ಳಿ, ಯಡಿಯೂರು ಗ್ರಾಮಗಳ ಗಡಿಗಳು ಕೂಡುವ ಚಿಕ್ಕಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂ. 16ರ ಉತ್ತರ ಬಿಂದುವನ್ನು ತಲುಪುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ಯಡಿಯೂರು ಗ್ರಾಮದ ಗಡಿ ಅಂಚಿನಲ್ಲಿಯೇ ಸರ್ವೆ ನಂ. 22, 23, 24, 25, 26, 27 ಮತ್ತು 28ನ್ನು ಒಳಗೊಂಡು ಯಡಿಯೂರು, ದೊಡ್ಡಕೊಂಡಗುಳ, ಚಿಟ್ಟನಹಳ್ಳಿ ಗಡಿಯನ್ನು ಕೂಡುವ 0.280 ಈಶಾನ್ಯಬಿಂದುವನ್ನು ತಲುಪುತ್ತದೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ ಯಡಿಯೂರು ಗ್ರಾಮದ ಗಡಿಯಂಚಿನಲ್ಲಿ ಮುಂದುವರೆದು ಸರ್ವೆ ನಂ. 28, 29, 30 ನ್ನು ಒಳಗೊಂಡು ಯಡಿಯೂರು ಚಿಟ್ಟನಹಳ್ಳಿ, ದೊಡ್ಡಹೊನ್ನೇನಹಳ್ಳಿ ಗ್ರಾಮದ ಗಡಿಗಳು ಕೂಡುವ ಸರ್ವೆ ನಂ. 30ರ ಈಶಾನ್ಯಬಿಂದುವನ್ನು ತಲುಪುತ್ತದೆ. ನಂತರ ಆಗ್ನೇಯವಾಗಿ ದೊಡ್ಡಹೊನ್ನೇನಹಳ್ಳಿ ಗ್ರಾಮದ ಗಡಿಯಂಚಿನಲ್ಲಿ ಸರ್ವೆ ನಂ. 43, 45, 46, 4, 6, ಮತ್ತು 10 ನ್ನು ಒಳಗೊಂಡು ಚಿಟ್ಟನಹಳ್ಳಿ, ದೊಡ್ಡಹೊನ್ನೇನಹಳ್ಳಿ, ದೊಡ್ಡಪುರ, ಗಡಿಯನ್ನು ಕೂಡುವ ಸರ್ವೆ ನಂ. 10 ರ ಈಶಾನ್ಯ ಬಿಂದುವನ್ನು ತಲುಪುತ್ತದೆ.

(ಟಿ ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ

GOVERNMENT OF KARNATAKA**No.UDD 307 MLR 2024(e).**

Karnataka Government Secretariat,
Vikasa Soudha,
Bengaluru, **dated 21/01/2025.**

NOTIFICATION

In exercise of the powers conferred by the Section-3, 4, 500 and 503 of the Karnataka Municipal Corporations Act, 1976, the 'City Municipal Area of Hassan of Hassan District proposed to be declared as "Larger Urban Area" as mentioned in the Schedule-A along with boundaries mentioned in the Schedule-B is hereby proposed to be declared as the "Larger Urban Area of Hassan" and further "The Corporation of the City of Hassan" with effect from the date of publishing this Notification in the Official Gazette by His Excellency, the Governor of Karnataka for the purpose of administration having regard to:

- i. The population of such area is not less than three lakhs;
- ii. The density of population in such area is not less than three thousand inhabitants to one square kilometer of area;
- iii. The revenue generated for local administration from such area from tax and non-tax sources in the year of the last preceding census is not less than rupees six crores per annum or a sum calculated at the rate of rupees two hundred per capita per annum, whichever is higher;
- iv. The percentage of employment in non-agricultural activities is not less than fifty per cent of the total employment.

This notification is hereby published for the information of the Public. All the persons, who would like to file any objection/suggestion to this Notification are hereby required to submit the same with reasons in writing to the Director, Directorate of Municipal Administration, 9th Floor, V.V.Tower, Bengaluru within 30 days from publication of this Notification in the Official Gazette. Further, Notification will be taken up for final consideration after the mentioned period of 30 days.

By Order and in the name of the
Governor of Karnataka,
(T Manjunath)
Under Secretary to Government,
Urban Development Department

No.UDD 307 MLR 2024(e).

Schedule - A

District	ULB being upgraded	Areas being included	Total area
1	2	3	4
Hassan	Hassan City Municipal Council	1. Present Hassan City Municipal Council 2. Hullenahalli, Narihalli, Thattekere, S Thattekere of Thattekere Grama Panchayat 3. Kokkanagatta of Hanumanthapura Grama Panchayat 4. Busthenahalli of Bhoovanahalli Grama Panchayat 5. Kasthuravalli, Kenchattahalli, Gekaravalli, Samudravalli of Doddagenigere Grama Panchayat 6. Doddapura of B Kaatihalli Grama Panchayat 7. Uddooru of Hoovinahalli Kaval Grama Panchayat	66.12 Sq. K.Mtrs

SCHEDULE-B

The proposed Municipal Council boundary of Hassan Nagar starts at the Hassan Belur State Highway where the village boundaries of Hassan, Uddur, Handikare meet and then eastward from there to the border of Hassan Village in Survey No. 558, 465, 461, 459 including North East Point of Survey No.459. Hunasinakere reaches the edge of the border. From there, proceed northwards and proceed along the edge of Hunsinakere and reach the north point of survey no.67 of Tammapura village and continue northwards to survey no. It runs along the western edge of 69 and joins the north-west point of Survey No. 148 of Chikkondagula village, which is the point where the boundaries of Chikkondagula villages meet at Pusulahalli, Tadlapur. From there towards the north-east at the edge of Chikkondagula foothills, it reaches the south-west point of survey no. 32 which includes the boundaries of Mavinahalli Chikkondagula, Tejur village including survey no.148, 151, 152, 25, 26, 28, 29, 30. Then towards the north, it reaches the north-west point of Survey No. 11, which includes Survey No. 32, 35, 7, 8, 9, 10, 11, and Tejur Gyaralli, Mavinahalli, at the edge of Mavinahalli border. Then eastwards including Survey No. 12, 5, 13, 14 on the northern boundary of Mavinahalli village and the north-eastern point of Survey No. 14 which is the meeting

೬

place of the boundaries of Mavinahalli, Haralahalli, Gyaralli village reaches Halebidu Hassan State Highway. Then northwards towards the border of Haralhalli village at the edge of Survey No. 61 crossing the state highway road towards Haralhalli in the eastern direction. The boundary of the village includes survey no.61, 13, 15, 6, 16, 20 and reaches the northern point of survey no.16 of Chikkahonnenahalli village where the boundaries of Haralahalli, Chikkahonnenahalli, Yediyur meet. From there eastwards along the edge of Yediyur village boundaries including survey no.22, 23, 24, 25, 26, 27 and 28 and reaches the 0.280 north-east point joining the boundaries of Yediyur, Doddakondagula, Chittanahalli. From there it continues southwards along the boundary of Yediyuru village and reaches the north-eastern point of survey no.30 where the boundaries of Yediyuru Chittanahalli, Doddahonnenahalli villages meet including survey no.28, 29, 30. Then the South-East point reaches the north-east point of Survey No.10 which includes Chittanahalli, Doddahonnehalli, Doddapur, including Survey No. 43, 45, 46, 4, 6, and 10 under the border of Doddahonnehalli village.

(T Manjunath)

Under Secretary to Government,
Urban Development Department
